



ಶಾಲೆಗಳಲ್ಲಿ ಕಾಂಪೋಸ್ಟ್ ಗೊಬ್ಬರು ತಯಾರಿಕೆಯ ಪ್ರಯೋಗಿಕ ಪಾಠ



ಮಕ್ಕಳಿಗೆ ಪರಿಸರ ಕಾಳಜಿ ಎನ್ನುವುದು ಬೋಧನೆಯ ವಿಷಯವಾಗಬಾರದು; ಅದು ಪ್ರಯೋಗಿಕ ಕಲೆಕೆಯ ವಿಧಾನವಾಗಬೇಕು. ಅಂಥದೊಂದು ಸಾಧ್ಯತೆಯ ಪ್ರಯೋಗ ಹರಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಲೆಗಳಲ್ಲಿ ನಡೆಯುತ್ತಿದೆ.

■ ಭಾರತೀ ಎ. ಕೌಪ್ಪ

ಸರ್ಕಾರಿ ಶಾಲೆಗಳ ಬಗೆನ ಒಂದಿಪ್ಪು ಶ್ರೀತಿ, ಪರಿಸರ ನೈರ್ಮಲ್ಯದ ಕಾಳಜಿ ಹಾಗೂ ಪ್ರಯೋಗಿಕೆಯ ಮನಸು – ಇವೆಲ್ಲ ಒಂದಿದೆ ಸೇರಿದರೆ ಮಹತ್ವರ ಬದಲಾವಣೆಯ ಕೆಲ್ಲಿಕ್ಕೆ ಆಗಬಹುದು ಎನ್ನುವುದಕ್ಕೆ ಉದಾಹರಣೆ, ಚೆಕ್ಕುಮಾರ್ಗಾರು ಜಲ್ಲೆಯ ಕೊಪ್ಪ ತಾಲ್ಲೂಕಿನ ಹರಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಲೆಗಳು. ಈ ಪಂಚಾಯತಿಯ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಪ್ರೋ ಕಾಂಪೋಸ್ಟ್ ಫ್ಯಾಕ್ಟರಿ’ಗಳು ಪರಿಸರ ಕಾಳಜಿಯ ಪಾಠ ಹೇಳುತ್ತಿವೆ. ಹರಂದೂರು ಗ್ರಾಮದ ವ್ಯಾಪ್ತಿಯಲ್ಲಿನ ಮೂಲರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು ಒಂದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅರ್ತತ ಕಡಿಮೆ ಖಿಚನಲ್ಲಿ ಹಸಿಕ ಬಳಿಗೆ, ಸರಳವಾಗಿ ಕಾಂಪೋಸ್ಟ್ ಗೊಬ್ಬರು ತಯಾರಿಸುವ ಪ್ರೋ ಕಾಂಪೋಸ್ಟ್ ಫ್ಯಾಕ್ಟರಿಗಳನ್ನು ಸಾಫ್ಟ್‌ಸಲಗಾಗಿದೆ. ಪಂಚಾಯತಿ ಅಧಿಕಾರಿಗಳಿಂದಿಗೆ ಶಾಲಾ ಶಿಕ್ಷಕರ ಆಸ್ಕ್ರೆಯೂ ಏಳಿತ್ತುಂದು, ಗ್ರಾಮ ಪಂಚಾಯತಿ ವರ್ತಿಯಿಂದ ಈ ಯೋಜನೆ ಸಾಕಾರಗೊಂಡಿದೆ.

ಕಾಂಪೋಸ್ಟ್ ಗೊಬ್ಬರದ ಫ್ಯಾಕ್ಟರಿಗಳನ್ನು ಯಾರು ಬೇಕಾದರೂ ಸುಲಭವಾಗಿ ನಿರ್ಮಿಸಬಹುದು. ಒಂದು ಸಾಮಾನ್ಯ ಗುಂಡಿ ತೆಗೆದು, ಅದರಲ್ಲಿ ಸುಮಾರು ಐದು ಅಡಿ ಉದ್ದ್ವ, ಎಂಟು ಇಂಚು

ಅಗಲದ ಪ್ರೇಪ್ ಅನ್ನ ಭದ್ರವಾಗಿ ನೀಲಿಸಬೇಕು. ಪ್ರೇಪ್ ನ ಬಳಗಡೆ ಮೊದಲಿಗೆ ಸುಮಾರು 1 ಕೆ.ಜಿ.ಬೆಲ್ಲ, ಒಂದು ಒಕ್ಟೆ ಸಂಗ್ರಹಿ ನೀರು ಮತ್ತು ಹಸಿ ಕಸವನ್ನು ಹಾಕಬೇಕು. ಪ್ರೇಪ್ ನ ವೇಳೆಗಳನ್ನು ಮುಚ್ಚಿಕೊಂಡ ಮುಚ್ಚಿ, ಗಾಳಿಯ ಸಂಚಾರಕ್ಕೆ ಅನುಕೂಲವಾಗುವಂತೆ ಬಿಂದು ಚೆಕ್ಕಿರಂದ್ರಾಗಳನ್ನು ಮುಚ್ಚಿಕೊಂಡ ಮೇಲೆ ಮಾಡಿರಬೇಕು. ಈ ಮುಚ್ಚಿಗೆ ಸುಲಭವಾಗಿ ಹಾಕಿ ತೆಗೆಯಲು ಬರುವಂತಿರಬೇಕು.

ಶಾಲೆಯಲ್ಲಿ ಬಿಸಿಯೂತ್ತೇ ಬಳಸುವ ತರಕಾರಿ ಸಿಪ್ಪೆ, ಆಟದ ಮೈದಾನದಲ್ಲಿ ಬೆಳುವ ಮರದ ಎಲೆಗಳು, ಸಂಗ್ರಹಿ ಕ್ಕೆ ತೊಣಿಸಿನ್ನು ಸ್ವಾಸ್ಥ ಮಾಡಿದ ನಂತರ ಈ ಕ್ಕೆ, ಇವೆಲ್ಲವೂ ಕಾಂಪೋಸ್ಟ್ ಫ್ಯಾಕ್ಟರಿ ಆಹಾರ. ಪ್ರತಿದಿನ ಫ್ಯಾಕ್ಟರಿ ತ್ವಾಜ್ಞ ಹಾಕಿದ ನಂತರ ಮುಚ್ಚಿ ಮುಚ್ಚಿಲಾಗುವುದು. ಒಂದು ಫ್ಯಾಕ್ಟರಿ ಸಂಯೋಜಿತ ತುಂಬಿದಾಗ, ಅದರ ಮುಚ್ಚಿ, ಸುಮಾರು ಮೂರು ತಿಂಗಳ ಕಾಲ ಹಾಗೆ ಬಿಡಲಾಗುವುದು. ಆ ಸಂಭರಣಲ್ಲಿ ಪ್ರತಿದಿನ ಹಸಿ ಕಸ ಹಾಕಲು ಮತ್ತೊಂದು ಫ್ಯಾಕ್ಟರಿ ನಿರ್ಮಾಣ ಮಾಡಲಾಗುತ್ತದೆ. ಎರಡನೇ ಫ್ಯಾಕ್ಟರಿ ತುಂಬುತ್ತದೆ ಎನ್ನುವುದ್ದರಲ್ಲಿ 1 ನೇ ಫ್ಯಾಕ್ಟರಿ ಕಾಂಪೋಸ್ಟ್ ಸಿದ್ಧವಾಗಿರುತ್ತದೆ ದ ಕಾಂಪೋಸ್ಟ್ ಗೊಬ್ಬರವನ್ನು ಗಿಡಿಗಳಿಗೆ ಹಾಕಿ, ಫ್ಯಾಕ್ಟರಿ ಖಾಲಿ ಮಾಡಿ, ಮತ್ತೆ ಹಸಿ ಕಸ ನಿರ್ವಹಣೆಯನ್ನು ಮಾಡಬಹುದು.

ಈ ರೀತಿ ಸರಳವಾದ ಎರಡು ಪ್ರೇಪ್ ಕಾಂಪೋಸ್ಟ್ ಫ್ಯಾಕ್ಟರಿ ಮೂಲಕ ಶಾಲಾ ಪರಿಸರದಲ್ಲಿ ಸ್ವಾಸ್ಥ್ಯತೆಯ ಜೊತೆಗೆ ಹಸಿ ಕಸದ ಸಮರ್ಪಕ ನಿರ್ವಹಣೆ ಕೂಡ ಆಗುತ್ತದೆ. ಉತ್ತಮ ಗುಣಮಟ್ಟದ ಕಾಂಪೋಸ್ಟ್ ಗೊಬ್ಬರ ತಯಾರಾಗುತ್ತದೆ. ಶಾಲೆಗಳಲ್ಲಿನ ಈ ಫ್ಯಾಕ್ಟರಿಗೂ ಮೊನವನ್ನು ಸೇಳಿದೆ.

‘ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳಲ್ಲಿ ಕಾಂಪೋಸ್ಟ್ ಫ್ಯಾಕ್ಟರಿಗಳನ್ನು ಸಾಧಿಸುವ ಮೂಲಕ ಹಸಿ ಮತ್ತು ಒಂದು ಕಸ ವಿಲೇವಾರಿ ಮಾಡಲು ಅನುಕೂಲವಾಗುತ್ತದೆ. ಈ ಫ್ಯಾಕ್ಟರಿ ನಿರ್ವಹಣೆಯಿಂದಾಗಿ ಪರಿಸರ ಮಾಲ್ಯ ಎನ್ನುವ ಪ್ರಶ್ನೆಯೇ ಉದ್ದೇಶಮುದ್ರಿತವಾಗಿ ಎನ್ನುತ್ತಾರೆ ಹರಂದೂರು ಗ್ರಾಮ ಪಂಚಾಯತಿಯ ಆಡಳಿತಾಧಿಕಾರಿ ಎಲ್ಲ. ಅಂಜನಪ್ಪ.

ಮಕ್ಕಳಿಗೆ ಶಾಲೆಯಲ್ಲಿ ಪರಿಸರದ ಪಾಠ ಹೇಳಿಕೊಡುವುದರ ಜೊತೆಗೆ, ಪ್ರಯೋಗಿಕವಾಗಿ ಕಲಿಯುವ ನಿರ್ಣಯಲ್ಲಿ ಕಾಂಪೋಸ್ಟ್ ಫ್ಯಾಕ್ಟರಿಗಳು ಪ್ರಯೋಗಶಾಲೆಗಳಿಂತೆ ಕಾರ್ಯ ನಿರ್ವಹಣೆಯಾಗಿ ಮಾಡಲಾಗುತ್ತದೆ. ಇಂಥ ಫ್ಯಾಕ್ಟರಿಗಳನ್ನು ಮನೆಗಳ ಹಿತಲಲ್ಲಿ ರೂಪಿಸಿಕೊಳ್ಳಬಹುದು. ನಗರಪ್ರದೇಶಗಳಲ್ಲಿ, ಕಾಂಪೋಸ್ಟ್ ಫ್ಯಾಕ್ಟರಿಗಳಿಗೆ ಸ್ವಲ್ಪ ಜಾಗ ಮಿಸಲಾಗಿ ಇಟ್ಟಿಕೊಂಡರೆ, ಕಸ ವಿಲೇವಾರಿಯ ದೊಡ್ಡ ಸಮಸ್ಯೆ ತಕ್ಕ ಮಟ್ಟಿಗೆ ನೀಗಬಲ್ಲದು.